




VI Semester B.Com. Degree Examination, May/June - 2025
(NEP Freshers and Repeater Scheme)

COMMERCE



Assessment of Non-Individuals and Filing of ITRS

Time : 2½ Hours

Maximum Marks : 60

Instructions :

Answers should be written either in English or in Kannada only.

SECTION - A

ವಿಭಾಗ - ಎ

Answer any Five sub-questions. Each sub-question carries Two marks. (5×2=10)

ಯಾವುದಾದರೂ ಐದು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ ಎರಡು ಅಂಕಗಳು.

1. a) What is depreciation ?
ಸವಕಳಿ ಎಂದರೇನು ?
- b) How do you treat interest payable to partner's capital during Assessment of Firms ?
ಒಂದು ಪಾಲುದಾರಿಕೆ ಸಂಸ್ಥೆಯ ಆದಾಯವನ್ನು ಕಂಡುಹಿಡಿಯುವಾಗ ಪಾಲುದಾರರ ಬಂಡವಾಳದ ಮೇಲಿನ ಬಡ್ಡಿಯನ್ನು ಯಾವ ರೀತಿ ಪರಿಗಣಿಸಲಾಗುವುದು ?
- c) What is investment allowance ?
ಹೂಡಿಕೆ ಭತ್ಯೆ ಎಂದರೇನು ?
- d) State any two advantages of partnership firms.
ಪಾಲುದಾರಿಕೆ ಸಂಸ್ಥೆಗಳ ಯಾವುದೇ ಎರಡು ಅನುಕೂಲತೆಗಳನ್ನು ತಿಳಿಸಿ.
- e) What is domestic company ?
ದೇಶೀಯ ಕಂಪನಿ ಎಂದರೇನು ?
- f) State any four types of ITR forms.
ಯಾವುದೇ ನಾಲ್ಕು ವಿಧದ ITR ನಮೂನೆಗಳನ್ನು ತಿಳಿಸಿ.
- g) What do you mean by digital signature ?
ಡಿಜಿಟಲ್ ಸಹಿ ಎಂದರೇನು ?

[P.T.O.]



SECTION - B

ವಿಭಾಗ - ಬಿ

Answer any Three of the following questions. Each question carries Four marks. (3×4=12)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ನಾಲ್ಕು ಅಂಕಗಳು.

2. State whether the following payments are admissible or not while calculating the business income under the provisions of Income Tax Act.

- Loss of stock due to theft by an employee
- Income tax
- Charities paid
- A cash payment of Rs.40,000 paid to a supplier of raw materials.

ಆದಾಯ ತೆರಿಗೆಯ ಕಾಯ್ದೆಯ ಪ್ರಕಾರ ವ್ಯವಹಾರದಿಂದ ಬರುವ ಆದಾಯವನ್ನು ಕಂಡುಹಿಡಿಯುವಾಗ ಈ ಕೆಳಗಿನ ಪಾವತಿಗಳು ಸಮ್ಮತಿ ಅಥವಾ ಅಸಮ್ಮತಿ ವಿಚಾರಗಳೇ ಎಂಬುದನ್ನು ತಿಳಿಸಿ.

- ಸಿಬ್ಬಂದಿ ಕಳ್ಳತನದಿಂದ ಕಳೆದು ಹೋದ ದಾಸ್ತಾನು
- ಆದಾಯ ತೆರಿಗೆ
- ದತ್ತಿ ದೇಣಿಗೆ ಪಾವತಿ
- ಕಚ್ಚಾ ಸಾಮಗ್ರಿಗಳ ಪೂರೈಕೆದಾರರಿಗೆ ಪಾವತಿಸಿದ ರೂ. 40,000 ನಗದು ಪಾವತಿ

3. A, B and C are the partners in a firm sharing profits and losses equally. For the year ended 31-3-2024, the firms net profits is Rs. 6,00,000 after debiting the following.

- Salary to B -Rs. 60,000
- Commission to A - Rs. 24,000
- Bonus to C - Rs. 12,000
- Donation to NDF - Rs. 36,000

The above net profit Rs. 6,00,000 also included Rs. 24,000 interest on Government Securities.

Compute the allowable remuneration payable to partners for the previous year 2023-24.

A, B ಮತ್ತು C ಇವರು ಒಂದು ಪಾಲುದಾರಿಕೆ ಸಂಸ್ಥೆಯಲ್ಲಿ ಪಾಲುದಾರರಾಗಿದ್ದು, ವ್ಯವಹಾರದಿಂದ ಬರುವ ಲಾಭ-ನಷ್ಟವನ್ನು ಸಮನಾಗಿ ಹಂಚಿಕೊಳ್ಳುತ್ತಿದ್ದಾರೆ. 31-3-2024 ಕ್ಕೆ ಕೊನೆಗೊಳ್ಳುವ ವರ್ಷಕ್ಕೆ ಈ ಕೆಳಗಿನ ವೆಚ್ಚಗಳನ್ನು ಕಳೆದು, ಸಂಸ್ಥೆಯು ರೂ. 6,00,000 ನಿವ್ವಳ ಲಾಭ ಮಾಡಿರುತ್ತದೆ.

- B ಗೆ ನೀಡಿದ ವೇತನ ರೂ. 60,000
- A ಗೆ ನೀಡಿದ ಕಮಿಷನ್ ರೂ. 24,000
- C ಗೆ ನೀಡಿದ ಬೋನಸ್ ರೂ. 12,000
- ರಾಷ್ಟ್ರೀಯ ರಕ್ಷಣಾ ನಿಧಿಗೆ ದೇಣಿಗೆ ರೂ. 36,000

ಮೇಲಿನ ರೂ. 6,00,000 ನಿವ್ವಳ ಲಾಭವು ರೂ. 24,000 ಸರಕಾರಿ ಭದ್ರತಾ ಹೂಡಿಕೆಗಳ ಮೇಲಿನ ಬಡ್ಡಿ ಒಳಗೊಂಡಿದೆ. ಹಿಂದಿನ ವರ್ಷ 2023-24ಕ್ಕೆ ಪಾಲುದಾರರಿಗೆ ಕೊಡಬಹುದಾದ ಸಂಭಾವನೆಯನ್ನು ಕಂಡುಹಿಡಿಯಿರಿ.



4. Briefly explain the conditions for claiming investment allowance.

ಹೂಡಿಕೆ ಭತ್ಯೆಯನ್ನು ಕ್ಲೈಮ್ ಮಾಡುವ ಷರತ್ತುಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

5. Calculate Total Tax Liability of company from the following,

- Total Income Rs.60,00,000.
- Book Profit Rs. 76,00,000.

ಕೆಳಗಿನವುಗಳಿಂದ ಕಂಪನಿಯ ಒಟ್ಟು ತೆರಿಗೆ ಹೊಣೆಗಾರಿಕೆಯನ್ನು ಲೆಕ್ಕಾಚಾರ ಮಾಡಿ.

- ಒಟ್ಟು ಆದಾಯ ರೂ. 60,00,000.
- ಪುಸ್ತಕ ಲಾಭ ರೂ. 76,00,000.

6. The Estimated Business Income of B Ltd. For the financial year 2023-24 is Rs. 16,00,000. Calculate Advance tax instalments. Assuming estimated TDS to be 75,000.

2023-24 ರ ಆರ್ಥಿಕ ವರ್ಷದಲ್ಲಿ B Ltd. ನ ಅಂದಾಜು ವ್ಯವಹಾರ ಆದಾಯವು ರೂ.16,00,000 ಆಗಿದೆ. ಮುಂಗಡ ತೆರಿಗೆ ಕಂತುಗಳನ್ನು ಲೆಕ್ಕಾಚಾರ ಮಾಡಿ. ಅಂದಾಜು TDS 75,000 ಎಂದು ಊಹಿಸಲಾಗಿದೆ.

SECTION - C

ವಿಭಾಗ - ಸಿ

Answer any Three of the following questions. Each question carries Ten marks.
(3×10=30)

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಹತ್ತು ಅಂಕಗಳು.

7. Calculate the amount of depreciation on the assets of Mayur Ltd., from the following particulars.

Sl.No	Block of assets	WDV as on 1/4/23 (Rs.)	Additions made on 1/6/23 (Rs.)	Rate of Deprecation
1	Factory Building	15,00,000	7,00,000	10%
2	Residential Building	5,00,000	9,00,000	5%
3	Plant & Machinery	31,00,000	11,00,000	10%
4	Furniture	35,000	-	10%

The part of factory building which was destroyed by fire, for that insurance company accepted and paid the claim amount of Rs.95,000.

[P.T.O.]



ಕೆಳಗಿನ ವಿವರಗಳಿಂದ ಮಯೂರ್ ಲಿಮಿಟೆಡ್‌ನ ಆಸ್ತಿಗಳ ಮೇಲಿನ ಸವಕಳಿ ಮೊತ್ತವನ್ನು ಲೆಕ್ಕಾಚಾರ ಮಾಡಿ.

ಕ್ರ.ಸಂ.	ಆಸ್ತಿಗಳ ಗುಂಪು	1/4/23 ರಂತೆ WDV (ರೂ.)	1/6/23ರಂದು ಮಾಡಲಾದ ಸೇರ್ಪಡೆಗಳು(ರೂ.)	ಸವಕಳಿ ದರ
1	ಕಾರ್ಖಾನೆ ಕಟ್ಟಡ	15,00,000	7,00,000	10%
2	ವಸತಿ ಕಟ್ಟಡ	5,00,000	9,00,000	5%
3	P&M	31,00,000	11,00,000	10%
4	ಪೀಠೋಪಕರಣಗಳು	35,000	-	10%

ಕಾರ್ಖಾನೆಯ ಕಟ್ಟಡದ ಭಾಗ ಬೆಂಕಿಗೆ ಅಹುತಿಯಾಗಿದ್ದು, ಆ ವಿಮಾ ಕಂಪನಿಯು ರೂ. 95,000 ಕ್ಲೇಮ್ ಮೊತ್ತವನ್ನು ಸ್ವೀಕರಿಸಿ ಪಾವತಿಸಿದೆ.

8. Zen Co.Ltd., has provided the following information for the year ended 31/03/2024.

- Total income computed as per the provision of the IT Act. Rs.20,00,000.
- Net Profit as per statement of P & L Account. Rs. 50,00,000.
- (I) Items debited to P & L A/c:
 - Provision for Income Tax Rs. 7,00,000.
 - Provision for Uncertain Liability Rs. 60,000.
 - Deferred Tax Rs. 1,50,000.
 - Dividend declared Rs. 2,40,000.
 - Expenditure to earn agricultural income Rs.1 ,00,000.
- (II) Items credited to P & L A/c:
 - Withdrawn from general reserve Rs.2,00,000.
 - Agricultural Income Rs. 4,00,000.
- Brought forward Business loss as per books of account Rs. 8,00,000.
- Brought forward unabsorbed depreciation as per book of account Rs.7,00,000.

You are required to compute

- Tax payable by the company
- Tax credit to be carried forward, if any.



Zen Co. Ltd 31/03/2024 ಕೆ ಕೊನೆಗೊಂಡ ವರ್ಷಕ್ಕೆ ಈ ಕೆಳಗಿನ ಮಾಹಿತಿಯನ್ನು ಒದಗಿಸಿದೆ.

- a) ಐಟಿ ಕಾಯಿದೆಯ ನಿಬಂಧನೆಯ ಪ್ರಕಾರ ಒಟ್ಟು ಆದಾಯವನ್ನು ಲೆಕ್ಕಹಾಕಲಾಗಿದೆ ರೂ. 20,00,000.
 - b) P & L ಖಾತೆಯ ಹೇಳಿಕೆಯ ಪ್ರಕಾರ ನಿವ್ವಳ ಲಾಭ ರೂ. 50,00,000.
 - c) (I) P&L A/c ಗೆ ಡೆಬಿಟ್ ಮಾಡಿದ ಐಟಂಗಳು.
 - i) ಆದಾಯ ತೆರಿಗೆಗೆ ನಿಬಂಧನೆ ರೂ. 7,00,000.
 - ii) ಅನಿಶ್ಚಿತ ಹೊಣೆಗಾರಿಕೆಗಾಗಿ ನಿಬಂಧನೆ ರೂ. 60,000.
 - iii) ಮುಂದೂಡಲ್ಪಟ್ಟ ತೆರಿಗೆ ರೂ. 1,50,000.
 - iv) ಡಿವಿಡೆಂಡ್ ಘೋಷಿಸಿದ ರೂ. 2,40,000.
 - v) ಕೃಷಿ ಆದಾಯ ರೂ. 1,00,000 ಗಳಿಸಲು ಖರ್ಚು.
 - (II) P&L A/c ಗೆ ಕ್ರೆಡಿಟ್ ಮಾಡಿದ ಐಟಂಗಳು:
 - i) ಮೀಸಲು ರೂ. 2,00,000 ರಿಂದ ಹಿಂತೆಗೆದುಕೊಳ್ಳಲಾಗಿದೆ.
 - ii) ಕೃಷಿ ಆದಾಯ ರೂ. 4,00,000.
 - d) ಖಾತೆಯ ಪುಸ್ತಕಗಳ ಪ್ರಕಾರ ವ್ಯವಹಾರ ನಷ್ಟವನ್ನು ಮುಂದಕ್ಕೆ ತಂದರು ರೂ. 8,00,000.
 - e) ರೂ. 7,00,000 ಖಾತೆಯ ಪುಸ್ತಕದ ಪ್ರಕಾರ ಹೀರಿಕೊಳ್ಳದ ಸವಕಳಿಯನ್ನು ಮುಂದಕ್ಕೆ ತರಲಾಗಿದೆ.
ನೀವು ಲೆಕ್ಕಾಚಾರ ಮಾಡಬೇಕಾಗಿದೆ
 1. ಕಂಪನಿಯು ಪಾವತಿಸಬೇಕಾದ ತೆರಿಗೆ
 2. ತೆರಿಗೆ ಕ್ರೆಡಿಟ್ ಅನ್ನು ಮುಂದಕ್ಕೆ ಸಾಗಿಸಲು, ಯಾವುದಾದರೂ ಇದ್ದರೆ
9. P, Q, and R are the partners sharing profits and losses equally in a firm. During the year 2023-24 the firm incurs a net profit of Rs.9,00,000 after deducting the following:
- a) Commission to P Rs.60,000
 - b) Bonus to Q and R Rs. 1,20,000 each
 - c) Salary to P, Q and R Rs.2,40,000 each
 - d) Donation to PM's national relief fund Rs. 1,20,000
 - e) Income tax Rs.60,000
 - f) GST Rs. 1,50,000
 - g) Office rent Rs. 1,50,000
 - h) Depreciation on assets Rs.6,00,000 (allowable depreciation as per IT law is Rs.7,20,000)
 - i) Interest on capital at 18%

P	Rs. 96,000
Q	Rs.84,000
R	Rs.1,08,000

[P.T.O.]



The profit and loss A/C also includes the following incomes

1. Long term capital gain Rs. 135,000
2. Short term capital gain Rs. 1,05,000

Compute the book profit and total income of the firm for the A.Y. 2024-25

P, Q, ಮತ್ತು R ಸಂಸ್ಥೆಯಲ್ಲಿ ಲಾಭ ಮತ್ತು ನಷ್ಟವನ್ನು ಸಮಾನವಾಗಿ ಹಂಚಿಕೊಳ್ಳುವ ಪಾಲುದಾರರು. 2023-24 ರ ಅವಧಿಯಲ್ಲಿ ಈ ಕೆಳಗಿನವುಗಳನ್ನು ಕಡಿತಗೊಳಿಸಿದ ನಂತರ ಸಂಸ್ಥೆಯು ರೂ. 9,00,000 ನಿವ್ವಳ ಲಾಭವನ್ನು ಪಡೆಯುತ್ತದೆ.

- a) P ಗೆ ನೀಡಿದ ಕಮಿಷನ್ ರೂ. 60,000
- b) Q and R ಗೆ ನೀಡಿದ ಬೋನಸ್ ರೂ. 1,20,000 ಪ್ರತಿಯೊಂದೂ ಗೆ
- c) P, Q and R ಗೆ ನೀಡಿದ ವೇತನ ರೂ. 2,40,000 ಪ್ರತಿಯೊಂದೂ ಗೆ
- d) PMNRF ಗೆ ದೇಣಿಗೆ ರೂ. 1,20,000
- e) ಆದಾಯ ತೆರಿಗೆ ರೂ. 60,000
- f) ಜಿಎಸ್‌ಟಿ ರೂ. 1,50,000
- g) ಕಚೇರಿ ಬಾಡಿಗೆ ರೂ. 1,50,000
- h) ಆಸ್ತಿಗಳ ಮೇಲಿನ ಸವಕಳಿ ರೂ. 6,00,000 (ಐಟಿ ಕಾನೂನಿನ ಪ್ರಕಾರ ಅನುಮತಿಸಬಹುದಾದ ಸವಕಳಿ ರೂ. 7,20,000)
- i) ಬಂಡವಾಳದ ಮೇಲಿನ ಬಡ್ಡಿ 18%
 - P ರೂ. 96,000
 - Q ರೂ. 84,000
 - R ರೂ. 1,08,000

ಲಾಭ ಮತ್ತು ನಷ್ಟದ ಖಾತೆಯು ಈ ಕೆಳಗಿನ ಆದಾಯಗಳನ್ನು ಸಹ ಒಳಗೊಂಡಿದೆ.

1. ದೀರ್ಘಾವಧಿಯ ಬಂಡವಾಳ ಲಾಭ ರೂ. 135,000
2. ಅಲ್ಪಾವಧಿಯ ಬಂಡವಾಳ ಲಾಭ ರೂ. 1,05,000

2024-25 ನೇ ಸಾಲಿನ A.Y. ಗಾಗಿ ಸಂಸ್ಥೆಯ ಪುಸ್ತಕ ಲಾಭ ಮತ್ತು ಒಟ್ಟು ಆದಾಯವನ್ನು ಲೆಕ್ಕಹಾಕಿ.

10. From the following details compute TDS amount for each transaction.

Winning from lottery (Gross) Rs. 90,000

Real estate brokerage Rs. 24,000

LIC maturity amount on policy Rs. 6,00,000

Advance received for Sale of a building (sales value Rs. 80 lakh) Rs. 30,00,000

Agricultural land sale for Rs. 60,00,000 advance received Rs. 20,00,000

Building rent paid to owner Rs. 56,000 p.m.

Interest on securities (Gross) Rs. 36,000.



ಕೆಳಗಿನ ವಿವರಗಳಿಂದ ಪ್ರತಿ ವಹಿವಾಟಿಗೆ TDS ಮೊತ್ತವನ್ನು ಲೆಕ್ಕಾಚಾರ ಮಾಡಿ.

ಲಾಟರಿಯಿಂದ ಗೆಲ್ಲುವುದು (ಒಟ್ಟು) ರೂ. 90,000

ರಿಯಲ್ ಎಸ್ಟೇಟ್ ಬ್ರೋಕರೇಜ್ ರೂ. 24, 000

ಪಾಲಿಸಿಯ ಮೇಲಿನ ಎಲ್‌ಐಸಿ ಮೆಚ್ಯೂರಿಟಿ ಮೊತ್ತ ರೂ. 6,00,000

ಕಟ್ಟಡದ ಮಾರಾಟಕ್ಕಾಗಿ ಪಡೆದ ಮುಂಗಡ (ಮಾರಾಟದ ಮೌಲ್ಯ ರೂ. 80 ಲಕ್ಷ) ರೂ. 30,00,000

ರೂ. 60,00,000 ಮುಂಗಡಕ್ಕೆ ಕೃಷಿ ಭೂಮಿ ಮಾರಾಟ ರೂ. 20,00,000 ಸ್ವೀಕರಿಸಲಾಗಿದೆ.

ಕಟ್ಟಡದ ಬಾಡಿಗೆ ಮಾಲೀಕರಿಗೆ ರೂ. 56, 000 p.m.

ಸೆಕ್ಯೂರಿಟಿಗಳ ಮೇಲಿನ ಬಡ್ಡಿ (ಒಟ್ಟು) ರೂ. 36,000.

11. The following profit and loss Account of Vijayalakshmi Co. Ltd. for the Previous year 2023-24.

Profit and loss Account for the year ended 31/03/2024

Particulars	Amount in Rs.	Particulars	Amount in Rs.
To Salaries	50,000	By Gross profit	5,00,000
To Bonus	50,000	By Interest	10,000
To Printing & Stationery	30,000	By STCG	15,000
To General Expenses	20,000		
To Depreciation	25,000		
To Income Tax	50,000		
To Provision for Income Tax	2,00,000		
To Net profit	1,00,000		
	5,25,000		5,25,000

Additional Information:

- The amount of Depreciation admissible as per IT Acts Rs.1 5,000.
- The amount of Interest is from government securities.
- The General Expenses include Rs.5,000 for advertising, Rs.2,000 for charitable donation, Rs.3000 for exchanging the old car for a new car and Rs. 5,000 for miscellaneous repairs.

Compute total income and tax liability of company under normal provision.

[P.T.O.]



ವಿಜಯಲಕ್ಷ್ಮಿ ಕಂಪನಿ ಲಿಮಿಟೆಡ್‌ನ ಹಿಂದಿನ 2023-24 ನೇ ಸಾಲಿನ ಲಾಭ ಮತ್ತು ನಷ್ಟದ ಖಾತೆ ಈ ಕೆಳಗಿನಂತಿದೆ.

31-03-2024ಕ್ಕೆ ಕೊನೆಗೊಂಡ ವರ್ಷದ ಲಾಭ ಮತ್ತು ನಷ್ಟದ ಖಾತೆ			
ವಿವರಗಳು	ರೂ.	ವಿವರಗಳು	ರೂ.
ಸಂಬಳಗಳು	50,000	ಸ್ಥೂಲ ಲಾಭ	5,00,000
ಬೋನಸ್	50,000	ಬಡ್ಡಿ	10,000
ಮುದ್ರಣ ಮತ್ತು ಲೇಖನ ಸಾಮಗ್ರಿಗಳು	30,000	STCG	15,000
ಸಾಮಾನ್ಯ ವೆಚ್ಚಗಳು	20,000		
ಸವಕಳಿ	25,000		
ಆದಾಯ ತೆರಿಗೆ	50,000		
ಆದಾಯ ತೆರಿಗೆಗೆ ನಿಬಂಧನೆ	2,00,000		
ನಿವ್ವಳ ಲಾಭ	1,00,000		
	5,25,000		5,25,000

ಹೆಚ್ಚುವರಿ ಮಾಹಿತಿ :

- ಐಟಿ ಕಾಯಿದೆಗಳ ಪ್ರಕಾರ ಅನುಮತಿಸಬಹುದಾದ ಸವಕಳಿ ಮೊತ್ತ ರೂ. 15,000.
- ಬಡ್ಡಿಯ ಮೊತ್ತವು ಸರ್ಕಾರಿ ಭದ್ರತೆಗಳಿಂದ ಬಂದಿದೆ.
- ಸಾಮಾನ್ಯ ವೆಚ್ಚಗಳಲ್ಲಿ ಜಾಹೀರಾತಿಗಾಗಿ ರೂ. 5000 ದತ್ತಿ ದೇಣಿಗೆಗಾಗಿ ರೂ. 2000 ಹಳೆಯ ಕಾರನ್ನು ಹೊಸ ಕಾರಿಗೆ ವಿನಿಮಯ ಮಾಡಿಕೊಳ್ಳಲು ರೂ. 3000 ಮತ್ತು ಇತರ ದುರಸ್ತಿಗಾಗಿ ರೂ. 5000 ಸೇರಿವೆ. ಸಾಮಾನ್ಯ ನಿಬಂಧನೆಯ ಅಡಿಯಲ್ಲಿ ಕಂಪನಿಯ ಒಟ್ಟು ಆದಾಯ ಮತ್ತು ತೆರಿಗೆ ಹೊಣೆಗಾರಿಕೆಯನ್ನು ಲೆಕ್ಕಹಾಕಿ.

SECTION - D

ವಿಭಾಗ - ಡಿ

Answer any One of the following question. This question carry Eight marks.

(1×8=8)

ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ.

12. a) State the 'Rate of Taxes' under different 'head of income' applicable for company assessee.
ಕಂಪನಿಯ ಮೌಲ್ಯಮಾಪಕರಿಗೆ ಅನ್ವಯವಾಗುವ ವಿವಿಧ ಆದಾಯ ಶೀರ್ಷಿಕೆಗಳ ಅಡಿಯಲ್ಲಿ ತೆರಿಗೆ ದರಗಳನ್ನು ತಿಳಿಸಿ.

(OR/ಅಥವಾ)

- b) Who has to file income tax returns ? What are the documents required for filing ITR ?

ಆದಾಯ ತೆರಿಗೆ ರಿಟರ್ನ್‌ಗಳನ್ನು ಯಾರು ಸಲ್ಲಿಸಬೇಕು ? ITR ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಯಾವುವು?